




ನೋನಿ ಫ್ಯಾಮಿಲಿ ವೆಲ್‌ನೆಸ್ ಚಳುವಳಿ

12, Rajiv Gandhi Road, Perundugi, Chennai - 600 096.
E-mail : support@nonifamily.net Visit : www.nonifamily.net

ಡಿವೈನ್ ನೋನಿ ಸೇವನೆ ಮಾಡುವ
ಜನರು ಕೊಟ್ಟಿರುವ ಶಿಫಾರಸು ಪತ್ರಗಳು
ವಯುಕ್ತಿಕ ವಿವರಗಳು



ಹೆಸರು :

ವಯಸ್ಸು : ಲಿಂಗ : ಪುರುಷ ಸ್ತ್ರೀ ಜನ್ಮ ದಿನಾಂಕ :

ವಿಳಾಸ :

.....

ಫೋನ್ : ಮೊಬೈಲ್ : ಇ-ಮೇಲ್ :

ವೈವಾಹಿಕ ಸ್ಥಿತಿ :

ಉದ್ಯೋಗ :

ಆಹಾರ ನೀತಿ : ಸಸ್ಯಾಹಾರಿ ಮಾಂಸಾಹಾರಿ ಕಚ್ಚಾ

ಯಾವುದೇ ಹಳೆಯ ಕಾಯಿಲೆಯಿಂದ ಬಳಲುತ್ತಿರುವಿರಾ, ಹಾಗಿದ್ದರೆ ದಯವಿಟ್ಟು ವಿವರ ಕೊಡಿ

.....

.....

.....

ಹೌದು, ಎಂದಾದರೆ, ಯಾವಾಗಿನಿಂದ ?.....

ಇದು ವರೆಗೆ ನೀವು ಸೇವಿಸಿರುವ ಔಷಧಿಗಳು ಯಾವುವು

ಅಲೋಪತಿ ಹೋಮಿಯೋಪತಿ ಆಯುರ್ವೇದ ಸಿದ್ಧ ಇತರೆ

ಈಗ ನೀವು ತೆಗೆದುಕೊಳ್ಳುತ್ತಿರುವ ಔಷಧಿಗಳು ಯಾವುವು

ನೀವು ಯಾವುದೇ ಶಸ್ತ್ರ ಚಿಕಿತ್ಸೆ ಮಾಡಿಕೊಂಡಿರುವಿರೇ

ನೀವು ಮನೆ ಅಥವಾ ಜಿಮ್‌ನಲ್ಲಿ ಯೋಗ/ ವ್ಯಾಯಾಮಗಳಂತಹ ದೈಹಿಕ ಚಟುವಟಿಕೆ ಉಳ್ಳವರೇ

ನೀವು ಡಿವೈನ್ ನೋನಿ ತೆಗೆದುಕೊಳ್ಳಲು ಯಾವಾಗ ಪ್ರಾರಂಭಿಸಿದಿರಿ

ಡೆವೈನ್ ನೋನಿಯನ್ನು ತೆಗೆದುಕೊಳ್ಳುವ ಮುಂಚಿನ ಮತ್ತು ತೆಗೆದುಕೊಂಡ ನಂತರದ ನಿಮ್ಮ ಆರೋಗ್ಯದ ಸ್ಥಿತಿಯನ್ನು ನಿಮ್ಮ ಕೈಬರಹದಲ್ಲೇ ಬರೆಯಿರಿ

ನಿಮ್ಮ ಅವಲೋಕನೆ

- | | | | | |
|---------------------------------|---|------------------|------------|----------------|
| 1. ನಿಮ್ಮ ಜೀರ್ಣ ಶಕ್ತಿಯ ಮಟ್ಟ | : | ಸುಧಾರಿಸಿದೆ | ಹಾಗೇ | ಕೆಟ್ಟಿದೆ |
| 2. ನಿಮ್ಮ ಶಕ್ತಿಮಟ್ಟ | : | ಸುಧಾರಿಸಿದೆ | ಹಾಗೇ | ಕೆಟ್ಟಿದೆ |
| 3. ನಿಮ್ಮ ಮಲ ವಿಸರ್ಜನಾಕ್ರಮ | : | ಸುಧಾರಿಸಿದೆ | ಹಾಗೇ | ಕೆಟ್ಟಿದೆ |
| 4. ನೋವಿನಿಂದ ಪರಿಹಾರ | : | ಸುಧಾರಿಸಿದೆ | ಹಾಗೇ | ಕೆಟ್ಟಿದೆ |
| 5. ಚರ್ಮದ ಸ್ಥಿತಿ | : | ಸುಧಾರಿಸಿದೆ | ಹಾಗೇ | ಕೆಟ್ಟಿದೆ |
| 6. ಏಕಾಗ್ರತೆಯ ಮಟ್ಟ | : | ಸುಧಾರಿಸಿದೆ | ಹಾಗೇ | ಕೆಟ್ಟಿದೆ |
| 7. ನಿದ್ರೆ | : | ಸುಧಾರಿಸಿದೆ | ಹಾಗೇ | ಕೆಟ್ಟಿದೆ |
| 8. ಜಾಗರೂಕ ಸ್ಥಿತಿ | : | ಸುಧಾರಿಸಿದೆ | ಹಾಗೇ | ಕೆಟ್ಟಿದೆ |
| 9. ಜ್ಞಾಪಕ ಶಕ್ತಿ | : | ಸುಧಾರಿಸಿದೆ | ಹಾಗೇ | ಕೆಟ್ಟಿದೆ |
| 10. ಇತರ ಯಾವುದೇ ಪಾಜಿಟಿವ್ ಬದಲಾವಣೆ | : | ಸುಧಾರಿಸಿದೆ | ಹಾಗೇ | ಕೆಟ್ಟಿದೆ |

ದಿನಾಂಕ :

ಸಹಿ:

KANNADA